

ಸಂಘರ್ಷ ಹಂತದಲ್ಲಿ ಅನುಸರಿಸಬೇಕಾದ ಕ್ರಮಗಳು

1. ಸಂಘರ್ಷ ಲಿಖಿತದಿಯ ಕ್ರಿಯಾಗಳನ್ನು ಪ್ರಾಣಿಗಳಿಗೆ ತೋಡಿರಬೇಕು.
2. ಹಾಲು ಸಂಗ್ರಹಕೆಯ ಸಮಯದಲ್ಲಿ ನೆನ್ನ 1/2 ಗಂಟೆಯ ಮೊದಲು ಹಾಲು ಅಳೆಸುವ ಪ್ರಾಣಿಗಳನ್ನು ಕಾಸಿಗೊಂಡಿ ಸ್ವಲ್ಪ ನೀರನ್ನು ಬೆಂಬುಕೊಂಡಿರಬೇಕು.
3. ಯಾವುದೇ ಹಂತದಲ್ಲಿ ಬಯಲು ಪ್ರದೇಶದಲ್ಲಿ ಹಾಲನ್ನು ಅಳೆಯಬಾರದು.
4. ಹಾಲು ಅಳೆಯಲು ಬಳಿಗುವ ಪ್ರತಿ ಅಳಕೆ ಸ್ಟೋಗಳು, ಕ್ರೈರಮಾವಕ ಜಾಡಿ, ಸ್ಕ್ಯಾಂಪಲ್ ಬಾಟಲಿಗಳು ಮತ್ತು ಹಾಲಿನ ಕ್ಯಾನುಗಳನ್ನು ವಾಷಿಂಗ್ ಸೋಡಾವನ್ನು ಬಳಸಿ ಒಡೋಪೋರ್ (Iodophore) ಧ್ವನಿದಿಂದ ಸ್ವರ್ಪಾರ್ಜ್ಞ ಮಾಡಬೇಕು.
5. ಹಾಲು ಅಳೆಯಲು ಹಣ್ಣಿನ ಸಮಯದನ್ನು ತೇಗೆದುಕೊಳ್ಳಬೇಕು.
6. ಜಡ್ಟು ಪರೀಕ್ಷೆಗೆ ತೇಗೆಯಲಾದ ಹಾಲನ್ನು ಕ್ಯಾನಿಗೆ ಸೇರಿಸಬಾರದು.
7. ಬೇಸಿಗೆಯ ಕಾಲದಲ್ಲಿ ಸಂಗ್ರಹಿಸಿದ ಹಾಲಿನ ಕ್ಯಾನುಗಳನ್ನು ತಂತ್ರಾಗಿಲು ಗೊಳಿಸಿ ಚೀಲವನ್ನು ಕ್ಯಾನಿಗೆ ಸುತ್ತಿ ಮೇಲೆ ತೆಗ್ಗಿರನ್ನು ಹಾಕಬೇಕು.
8. ಸಂಗ್ರಹಿಸುವ ಸಮಯದಲ್ಲಿ ಹುಳಿಯಾದ ಕಲಬರಕೆ ಹಾಲನ್ನು ತಿರಸ್ಕರಿಸಬೇಕು.
9. ಹಾಲನ್ನು ಸಂಗ್ರಹಿಸಲು ಸ್ವೇನ್‌ಲೆಸ್ ಸ್ವೀಲ್ ಪಾತ್ರ ಹಾಗೂ ಸಲಕರಣೆಗಳನ್ನು ಬಳಸಬೇಕು.

ಹಾಲಿಗೆ ಬ್ಯಾಕ್ಟೆರಿಯಾಗಳು ಹೇರುವ ಮೂಲಗಳು

ಮೂಲಗಳು	1 ಎಂ.ಎಲ್ ಹಾಲಿನಲ್ಲಿ	ತೇಕದಾಧಾರ
ಆರೋಗ್ಯವಂತ ಕೆಳ್ಳು	500-2000	0.0001
ಸೋಂಕು ತಗಲಿದ ಕೆಳ್ಳು	1.5-2.0 ಲಕ್ಷ	5.0
ಹಾಲು ಕರೆಯುವ ವ್ಯಕ್ತಿ	10,000-15,000	0.5
ಪಾತ್ರೆಗಳ ಮತ್ತು ಕ್ಯಾನು	2.5-3.0 ಮಿಲಿಯನ್	60
ಧೂಳನಿಂದ	0.5-1.0 ಲಕ್ಷ	20
ಸಾಗ್ರೇ	5-10 ಲಕ್ಷ	20
ಕೆಂಬಗಳಿಂದ	2-5 ಲಕ್ಷ	10
ಇತರೆ	5-1 ಲಕ್ಷ	2.5

ಶ್ರೀಮತಿ. ಶ್ರೀದೇವಿ
ದಿವಂಗಿ ರಾಜ್ಯಾಂಶ (ಪರು ದಿವಾನ್)

ಶ್ರೀಮತಿ. ಶ್ರೀದೇವಿ
ದಿವಂಗಿ ರಾಜ್ಯಾಂಶ (ಗ್ರಂಥ ದಿವಾನ್)

ಶ್ರೀ. ಡಿ. ಡಿ. ವಿಜುನಾಥ
ದಿವಂಗಿ ರಾಜ್ಯಾಂಶ (ದೇವಾಯಿ ರಾಜ್ಯ)

ಡಾ. ಡಿನ್. ಡಿನ್. ಟರೆಂಟ್ರಾರ
ದಿವಂಗಿ ರಾಜ್ಯಾಂಶ (ಫ್ರಾ ಸಂಪನ್ಕ)

ಶ್ರೀ. ಡಿನ್. ಡಿನ್. ವಾರದ
ದಿವಂಗಿ ರಾಜ್ಯಾಂಶ (ಮಾನ್ಯ ದಿವಾನ್)

ಶ್ರೀ. ಕ್ರಿಷ್ಣ ಯಾರಂಭ
ದಿವಂಗಿ ರಾಜ್ಯಾಂಶ (ಕೆಂಪುಂಟಿ)

ಶ್ರೀ. ರಂಕರಾಗೋಡ್ ಡಿನ್. ವಾಡುಲ
ಕ್ರಿತ ಸ್ವಾಸ್ಥ್ಯಕರು

ಸಂಭಾಷಕರು : ಶ್ರೀ. ಡಿ.ಅರ್. ವಾಡುಲ
ಅಧ್ಯಕ್ಷರು, ಬೆಳಗಾವಿ - ಕೆಲ್ವೆ ಕೆ.ಎ.

ಮುಖ ವಿಜ್ಞಾನ : ಶ್ರೀ. ಮಂಜುನಾಥ ಡಿ.ಎ.
ಗೌಡಕಂತಕ ಸರ್ಕಾರಿಕಾರು

ಅಧ್ಯಕ್ಷರ ಮೂಲಗಳು : ಶ್ರೀಮತಿ. ವಿಜ್ಞಾನ ಬಂಧುರ್
ದೀರಜಿತ್ತುಂರಾಯ




ಕೆಲಗ್ಗೆ ಸಂಸ್ಥೆಯ

ಬಹಿರಾಜರ್-ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಂಡು

ಬೈಲಹೊಂಗಳ ತಾಳಾಕು, ಬೆಳಗಾವಿ ಜಿಲ್ಲೆ

ಖುದ್ದ ಹಾಲು ಉತ್ಪಾದನೆ



ಕ್ಷೇತ್ರ ಮಾಹಿತಿಗಾಗಿ ನಂತರಿನ್

ಹಲಿಯ ವಿಷಯಾರ್ಥಿ ಹಾಗೂ ಮುಖ್ಯಸ್ಥರು

ಬಹಿರಾಜರ್-ಕೆಲಗ್ಗೆ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಂಡು-591 147

ತಾಲೂಕು: ಬೈಲಹೊಂಗಳ, ಜಿಲ್ಲೆ: ಬೆಳಗಾವಿ. ದೂರವಾಣಿ ಸಂಖ್ಯೆ: 9535604747

ಮಾಯಾದ್ಯಮ: kvk.Belagavi2@icar.gov.in, ವಿವರಾಳ: www.klekvk.org

ಪ್ರತಿಗಳು: 1000

2018-19

ಮುದ್ದ ಹಾಲು ಉತ್ಪಾದನೆ

ಹೈನಗಾರಿಕೆಯ ಉದ್ದುಮಾದಲ್ಲಿ ಹಾಲು ಒಂದು ಮುಖ್ಯ ಉತ್ಪನ್ನವಾಗಿದೆ ಮತ್ತು ಮಾನವನ ಮೂಲಭೂತ ಸೇವನೆಗೆ ಹಾಲನ್ನು ಉತ್ಪಾದಿಸಲಾಗುತ್ತದೆ. ಅದ್ದರಿಂದ ಹೈನಗಾರಿಕೆಯಲ್ಲಿ ರೇತನು ಹೆಚ್ಚಿನ ಹಾಲನ್ನು ಉತ್ಪಾದಿಸುವ ಗುರಿ ಮೊಂದಿರಬೇಕು. ಹಾಲು ಬಾಕ್ಟೇರಿಯಾ ಹಾಗೂ ಇನ್ಸಿಟರ ಸೂಕ್ತ ಜೀವಿಗಳ ಬೆಳವಣಿಗೆಗೆ ಉತ್ಪನ್ನ ಮಾಡುವುದಾಗಿದೆ. ಇದಕ್ಕಾಗಿ ಮಾನವನು ಸೇವಿಸುವ ಹಾಲು ಮುದ್ದ ಮತ್ತು ಆರೋಗ್ಯಕರವಾಗಿರಬೇಕು.

ಮುದ್ದ ಹಾಲು ಎಂದರೆ

ಆರೋಗ್ಯದಿಂದಿರುವ ದನದ ಸ್ವಜ್ಞ ಕೆಷ್ಟೆಲಿನಂದ ಕರೆದ ಹಾಲನ್ನು ಮುದ್ದ ಹಾಲು ಎನ್ನುವರು. ಮುದ್ದ ಹಾಲು ಮಾನವನಿಗೆ ಬೇಕಾಗುವ ಮೂಲಭೂತಾಂಶಗಳನ್ನು ಮೊಂದಿರಬೇಕು ಮತ್ತು ಕರೆದು ಸಂಗ್ರಹಿಸಿದ ಹಾಲು ಧಾಳು, ಕೊಳಕು, ನೋಣ, ಹುಲ್ಲು, ಗೊಳ್ಳಿರ ಮತ್ತು ಹಾನಿಕಾರಕ ಸೂಕ್ಷ್ಮಾಣ ಮುಂತಾದ ವಸ್ತುಗಳಿಂದ ಮುಕ್ತವಾಗಿರಬೇಕು. ಇಂತಹ ಹಾಲು ಮುದ್ದ ಹಾಲು ಎಂದು ಎನ್ನಿಕೆಣ್ಣುತ್ತದೆ.

ಮುದ್ದ ಹಾಲು ಉತ್ಪಾದನೆಯ ಮಹತ್ವ

- ಅಲ್ಲಾವಧಿಯಲ್ಲಿ ಅಥವಾ ಕಡಿಮೆ ಅವಧಿಯಲ್ಲಿ ಹಾಲು ಹಾಳಾಗುವುಕೆಂದು ತಡೆಗೊಳ್ಳುವುದು
- ಹಾಲು ಮತ್ತು ಅದರ ಉತ್ಪನ್ನಗಳ ಗುಣಮಟ್ಟ ಮತ್ತು ಶೇರ್ ಜೀವನ ಹೆಚ್ಚಿಸುತ್ತದೆ
- ಇದು ಹಾಲಿನ ಮೂಲಕ ಪರಾಮರ್ಶ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುತ್ತದೆ
- ಗ್ರಾಹಕರ ಆರೋಗ್ಯವನ್ನು ಕಾಪಾಡುತ್ತದೆ
- ಮಾರುಕಟ್ಟೆಯಲ್ಲಿನ ವೈಮೋಣಿ ಎದುರಿಸುವದಕ್ಕಾಗಿ ಮೋಡ ಕಾಂಗಾಗಳನ್ನು ಕಾಯ್ದಿರಿಸುತ್ತದೆ

ಮುದ್ದ ಹಾಲು ಉತ್ಪನ್ನಕ್ಕೆ ಕ್ರಮಗಳು

1. ದನದ ಕೆಷ್ಟೆಗೆ ಮತ್ತು ವಾತಾವರಣೆ

- ಹಾಲು ಕರೆಯುವ ಕೆಷ್ಟೆಗೆಯನ್ನು ಮುದ್ದವಾದ ನೀರಿನಿಂದ ಸ್ವಜ್ಞಗೊಳಿಸಬೇಕು. ಹಾನಿಕಾರಕ ಸೂಕ್ಷ್ಮಾಣ ವಾತು ಅನವೇಶಿತ ವಾಸನೆಯನ್ನು ತಡೆಯಲು ಶೇಕಡಾ ಒಂದರಷ್ಟು ಭೂಜಿಂಗ್ ದುಡಿಯಿಂದ ಕೆಷ್ಟೆಗೆಯನ್ನು ತೊಳೆಯಬೇಕು
- ಕೆಷ್ಟೆಗೆಯ ಬಳಗೆ ಬೆಳಕು ಮತ್ತು ಗಾಳಿಯಾಡುವಂತೆ ಇರಬೇಕು



- ಕೆಷ್ಟೆಗೆಯ ನೆಲವು ಸದಾ ಒಣಗಿರುವಂತೆ ನೋಡಿಕೊಳ್ಳಬೇಕು
- ಕೆಷ್ಟೆಗೆಯನ್ನು ನೀರು ಮತ್ತು ಮೂತ್ರ ಹರಿದುಹೊಗುವಂತೆ ನಿರ್ಮಿಸಬೇಕು
- ಕೆಷ್ಟೆಗೆಯ ಬಳಗೆ ಯಾವುದೇ ಬಿರುಕುಗಳು ಮತ್ತು ಸಂದುಗಳು ಇರಬಾರದು

2. ಹಸುವಿನ ನಿರ್ವಹಣೆ

- ಪ್ರಾಣಿಯು ಸ್ವತಹ ಮಾಲಿನ್ಯದ ಪ್ರಮುಖ ವಾಲಗಳಲ್ಲಿ ಒಂದಾಗಿದೆ ಮತ್ತು ಅದರ ಆರೋಗ್ಯವು ಮುದ್ದ ಹಾಲು ಉತ್ಪಾದನೆಗೆ ಪ್ರಾರಂಭಿಕ ಹಂತವಾಗಿದೆ
- ರೋಗಗ್ರಸ್ ಪ್ರಾಣಿಗಳಿಂದ ತೆಗೆದ ಹಾಲನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು ಮತ್ತು ಸುರಕ್ಷಿತವಾಗಿ ಹೊರಹಾಕಬೇಕು
- ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವ ಪ್ರಾಣಿಗಳನ್ನು ಆರೋಗ್ಯಮೂಲಿಕವಾದವ್ಯಾಗಳಿಂದ ಬೇರೆದಿಂದಿರಬೇಕು
- ಪ್ರತಿದಿನ ಎರಡು ಬಾರಿ ಹಸುವಿನ ಮೃಯನ್ನು ಮೃದುವಾದ ಪ್ರಾಣಿ ಅಥವಾ ತೆಂಗಿನ ನಾರಿನಿಂದ ತಿಕ್ಕಬೇಕು
- ಪ್ರತಿದಿನ ಹಸುವಿನ ಮೃಯನ್ನು ಸ್ವಸ್ಥವಾದ ನೀರಿನಿಂದ ತೊಳೆಯಬೇಕು
- ಹಸುವಿನ ಕೆಷ್ಟೆಲನ್ನು ಹಾಲು ಹಿಂಡುವ ಮುನ್ನ ಉಗುರು ಬೆಳ್ಳಿಗಿನ ನೀರಿನಿಂದ ತೊಳೆಯಬೇಕು



3. ಹಾಲು ಕರೆಯುವ ವಿಧಾನ ಮತ್ತು ವೈಯಕ್ತಿಕ ಸ್ವೀಕರಣೆ

- ಯಂತ್ರಗಳಿಂದ ಹಾಲು ಕರೆಯುವುದು ಉತ್ತಮ ಏಕೆಂದರೆ ಕ್ರೀಗಳಿಂದ ಹಾಲು ಕರೆಯುವಲ್ಲಿ ಹಾಲು ವಾರೀನ್ಯವಾಗುವ ಸಾಧ್ಯತೆ ಹೆಚ್ಚಿಸುತ್ತದೆ
- ಕ್ರೀಗಳಿಂದ ಹಾಲು ಕರೆಯುವುದಾದರೆ, ಆ ವ್ಯಕ್ತಿಯು ಮೊದಲು ಸಾಂಕ್ರಾಮಿಕ ರೋಗಗಳಿಂದ ಮುಕ್ತನಾಗಿರಬೇಕು
- ಹಾಲು ಕರೆಯುವ ವ್ಯಕ್ತಿಯು ಉಗುರುಗಳನ್ನು ಬಿಟ್ಟಿರಬಾರದು. ಅವಳಿ/ಅವನು ಮುದ್ದ ಬಳ್ಳಿಯನ್ನು ಧರಿಸಿರಬೇಕು ಮತ್ತು ಹಾಲು ಕರೆಯುವ ಮುನ್ನ ಸೋಫ್ ಮತ್ತು ನೀರಿನಿಂದ ಕ್ರೀಗಳನ್ನು ತೊಳೆಯಬೇಕು. ನಂತರ ಮುದ್ದವಾದ ಬಳ್ಳಿಯಿಂದ ಕ್ರೀಗಳನ್ನು ಒಗ್ಗಿಸಿಕೊಳ್ಳಬೇಕು
- ಅಧುನಿಕ ಹೈನಗಾರಿಕೆ ಕೇಂದ್ರಗಳಲ್ಲಿ ಹಾಲು ಕರೆಯುವ ಯಂತ್ರದ ಸಹಾಯದಿಂದ ಕ್ರೀಗ ಸ್ವರ್ವಾರ್ಥಿಲ್ಲದೆ ಆತ್ಮಂತ ಆರೋಗ್ಯಕರ ರೀತಿಯಲ್ಲಿ ಹಾಲು ಕರೆಯುವಿಕೆಯನ್ನು ಮಾಡಲಾಗುತ್ತದೆ. ಹಾಲು ಕರೆಯುವ ಕೆಲಸವು ತುಂಬಾ ವೇಗವಾಗಿರುತ್ತದೆ ಮತ್ತು ಹಾಲಿನ ಗುಣಮಟ್ಟವು ಸದ ಉನ್ನತವಾಗಿರುತ್ತದೆ



ಹಾತ್ರೆಗಳನ್ನು ಸ್ವಜ್ಞಗೊಳಿಸುವಿಕೆ

- ಹಾತ್ರೆಗಳನ್ನು ಸಂಮಳಣವಾಗಿ ನೀರಿನಲ್ಲಿ ಸ್ವಜ್ಞಗೊಳಿಸಬೇಕು. ನಂತರ ಬಿಸಿ ನೀರಿನಿಂದ ತೊಳೆಯಬೇಕು
- ಹಾಲು ಅಳೆಯಲು ಬಳಸುವ ಬ್ರೀಸ್, ಸಿಯ್ಗಾಳು ಕ್ರೀರಮಾವಕ ಡಾಡಿ, ಸ್ಯಾಂಪೋ ಬಾಟಲಿಗಳು ಮತ್ತು ಹಾಲಿನ ಕ್ಯಾನುಗಳನ್ನು ವಾಟಂಗ್ ಸೋಡಾದಿಂದ ತೊಳೆದು, ಇಡೊಫೋರ್ ದ್ರಾವಣದಿಂದ ಸ್ವಜ್ಞ (ಸ್ವರ್ಲೀಜ್ಬ್ರೋ) ಮಾಡಬೇಕು
- ಹಾಲಿನ ಕ್ಯಾನುಗಳನ್ನು ಮುದ್ದವಾದ ಮತ್ತು ಸಂರಕ್ಷಿತ ಆರೋಗ್ಯಕರ ವ್ಯಾನುಗಳಲ್ಲಿ ಸಾಗಿಸಬೇಕು

4. ಹಾಲು ನಿರ್ವಹಣೆ ಮತ್ತು ಪರೀಕ್ಷೆ

- ಹಾಲನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸುವಾಗ, ಕ್ಯಾನುಗಳಿಂದ ಹಾಲು ತುಳುಕದೆ ವುತ್ತು ಚೆಲ್ಲುದಂತೆ ನೋಡಿಕೊಳ್ಳಬೇಕು ಧಾಳು ಮತ್ತು ಇತರೆ ಕಡಗಳಿಂದ ಮುಕ್ತವಾಗಲು ಹಾಲನ್ನು ನೋಡಬೇಕು
- ಹಾಲಿನ ಕ್ಯಾನುಗಳನ್ನು ಸೂಯಿನ ನೇರವಾದ ಬೆಳಕು ಬೀಳದಂತೆ ಮುದ್ದ ಮತ್ತು ಆರೋಗ್ಯಕರ ರೀತಿಯಲ್ಲಿ ನೇರಿಸುವ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಇಡಬೇಕು
- ಗುಣಮಟ್ಟ ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ಸೂಕ್ಷ್ಮವಾದ ಮತ್ತು ಸ್ವಜ್ಞಗೊಳಿಸಿದ ಮಾರ್ಪಿ ಸಾಧನವನ್ನು ಬಳಸಿ ಹಾಲಿನ ಮಾದರಿಯನ್ನು ತೆಗೆದುಕೊಳ್ಳಬೇಕು